

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಶೀರಾತೂಫ್ಪಲ್ ತಿರುವೇಂಗಡಮುಡೈಯಾರ್ ಆರುಳಿಚ್ಚೆಯ್

|| ಚರಮಶ್ಲೋಕಚ್ಚುರುಕ್ಕು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

॥ ಚರಮಶ್ಲೋಕಚುರುಕ್ಕು ॥

ಶೀರೊನ್ನು ತೂಪ್ಪುಲ್ ತಿರುವೇಂಗಡಂ ಉಡೈಯರ್
ಪಾರೊನ್ನು ಚೊನ್ನು ಪಱಿವೊಳಿಯುಳ್ - ಓರೊನ್ನು
ತಾನೇ ಅಮೈಯಾದೋ ತಾರಣಿಯಿಲ್ ವಾಱ್‌ವಾಕ್ಕು
ವಾನೇಱಿ ಪ್ಪೋಮಳವುಂ ವಾಱ್‌ವು

‡ಕಲ್ಲಾರ್ ಅಗಲುಂ * ಕರುಮಮುಂ ಇಾನಮುಂ ಕಾದಲುಂ * ಮಱ್ಱಿ -
ಲ್ಲಾ ನಿಲೈಗಳುಕ್ಕೇಱ್ಱು * ವಿದಿತ್ತ ಕಿರಿಶೈಗಳುಂ *
ವಲ್ಲಾರ್ ಮುಯಲ್ಗ * ವಲಿ ಇಱಿಂದಾರ್ ಎನ್ ತನೈ ತ್ತೊಱುಗೆನ್ನು *
ಎಲ್ಲಾ ತ್ತರುಮಂ ಉರೈತ್ತವ್ * ಇನ್ನಡಿ ಶೇರಂದನಮೇ (೧)

ವೆಱುಮೈ ಉಣರಂದದು ಮುನ್ನಿಟ್ಟು * ವೇಱಂಗಂ ಇಲ್ಲೈ ಎನ *
ಕ್ಕುಱಿಯವ್ ಇನ್ನಱವೆಟ್ಟು * ಕ್ಕುಱಿತ್ತಿಡುಂ ಕೋಣೈ ತುಱಂದು *
ಉಱುಂ ಅರ್ಯ್ ಅತ್ತಿರಂ ಎನ್ನ * ಪ್ಪೊಱಾ ನಿಲೈ ಓರಂದಿಡ ಓರ್ *
ಅಱಿ ನೆಱಿ ಅನ್ನುರೈತ್ತಾ * ಅಱಿಯಾ ಅಱಮಾಯಿನನೇ (೨)

ವಾರಿದಿ ವಿಟ್ಟು * ಮಲಮಗಳೋಡು ಮದುರೈ ವಂದು *
ಪಾರದ ವೆಂಜಮರ್ * ಪಾರಮಗಳ್ ಪಾರಂ ಶೆಗ ಉಗಂದು *
ಶಾರದಿಯಾಯ್ ಮುನ್ನು ತೂದನುಮಾಯ್ * ತ್ತಳರುಂ ವಿಶರ್ಯ್
ತೇರದಿಲ್ ನಿನ್ನು * ಅವನೈ ತ್ತೇಱ್ಱಿನಾ ತಿಱಂ ಆಯಿನಮೇ (೩)

ತನ್ ಅರುಳಾಲ್ ಪೆಱುಂ ಶಾದನಂ * ಶಾದರ್ಗ್ ಎನ್ನಿವಱ್ಱೈ *
ತ್ತನ್ನುಡ್ ಎಣ್ಣುದಲ್ ನೀಂಗ * ತ್ತನಿತ್ತೊರು ಶಾದನಮಾಯ್ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱು sounds almost like ಱ್ಱು , ಱ್ಱೈ like ಱ್ಱೈ , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತ and ಱ್ಱು, respectively.

ಪ್ಪೋರ್ ಅರುಳೋಡುಂ ಅಪ್ಪೂಮಗಳೋಡುಂ * ಪುಗಲ ನಿನ್ಱ *
ಇನ್ನುರೈ ಈಶನೈಯೇ * ಏಗಂ ಎಣ್ಣ ಇಶೈಂದನಮೇ (೪)

ಊನಿಲ್ ಇಣೈತ್ತುಱಿಲ್ವಕ್ಕುಂ * ವಿನೈ ಕ್ಕಡಲುಳ್ ವಿಱುಂದ *
ಯಾರ್ ಎನದಾನ ಕುಣಂಗಳ್ * ಎನಕ್ಕಿಶೈ ನಲ್ ವಱಿಯುಂ *
ತಾರ್ ಉದವಿ ತ್ತನೈ ತ್ತಂದಿಡ ನಿನ್ಱ * ತನಿ ತ್ತರುಮಂ *
ನಾರ್ ಇನಿ ವೇಱೋರ್ ಪರಂ * ನಣುಗಾವಗೈ ನಲ್ಲಿಯದೇ (೫)

ಕಡು ವಿನೈ ನಾಂ ಪೆಱುಂ ಪೇಱ್ಱೈ * ತ್ತಗೈಂದಮೈ ಕಂಡು ನಮ್ಮೇಲ್ *
ತೊಡೈ ವಿಲಗಾಮಲ್ ಇಶೈಂದು * ಒರು ಕಾಲಂ ತುಣಿವುಡನೇ *
ಉಡೈಮೈ ಅಡೈಕ್ಕಲಮಾಗ * ಅಡೈಕ್ಕುಂ ಉಗಪ್ಪದನಾಲ್ *
ಅಡೈ ಎನ ಅನ್ನುರೈತ್ತಾರ್ * ಅಡೈವಿತ್ತನರ್ ತರ್ ಅಡಿಯೇ (೬)

ಕಾರ್ ಎನ್ಱ ವೇದಂಗಳ್ * ಕಾಕ್ಕುಂ ಪರ್ಱ ಎನ್ನು ಕಾಟ್ಟ ನಿನ್ನೋರ್ *
ತಾರ್ ಎನ್ಱಱಿಯಗಿಲಾರ್ಕ್ಕು * ಅಱಿವಿಕ್ಕುಂ ತನಿ ತ್ತಿಱಲೋರ್ *
ವಾರ್ ಒನ್ನಿನಾರೊಡು * ಮಾನಿಡರ್ ಎನ್ನ ಅವದರಿಪ್ಪಾರ್ *
ನಾರ್ ಎನ್ಱ ನಂ ತಿರುಮಾಲ್ * ನಮ್ಮೈ ನಱ್ಪದಂ ಶೇರ್ತ್ತಿಡುಮೇ (೭)

ತನ್ನಿಲೈ ಕಾಟ್ಟಿ * ತ್ತನಿಮೈ ಉಗಂದು ತನಿ ತ್ತಗವಾಲ್ *
ಅನ್ನಿಲೈ ತೀರ ಅಡೈಕ್ಕಲಂ ಕೊಂಡು * ಅಡಿ ಶೇರ್ತ್ತಿಡವೇ *
ಪನ್ನಿಲೈ ಮೂಲ ಎಱುತ್ತಿಲುಂ * ಪಾಂಡವರ್ ತೇರ್ ತನಿಲುಂ *
ಮುನ್ನಿಲೈ ಕೊಂಡ ಪಿರಾರ್ * ಎಮ್ಮೈ ಮುನ್ನಿಲೈ ಕೊಂಡನನೇ (೮)

ಕಾಡುಗಳೋ ನರಗೋ * ಕಡಿದಾಂ ಕರಳ ತ್ತಿರಳೋ *
ಶೂಡು ವಿಡಾ ಅನಲೋ * ತೊಲೈಯಾ ನಿಲೈ ನಳ್ ಇರುಳೋ *
ಶಾಡು ಪಡ ಚ್ಚರಣಾಲ್ * ಅನ್ನು ಶಾಡಿಯ ಶಾರದಿಯಾರ್ *
ವೀಡು ಶೆಯ್ವಿತ್ತು ನಮ್ಮೈ * ವಿಡುವಿಕ್ಕಿನ್ಱ ಪಾವಂಗಳೇ (೯)

‡ಶೆನ್ನುಯರ್ ವಾರ್ ಅಮರ್ಂದು * ಅವ್ವಡಿಯಾರುಡರ್ ಶೇರ್ಂದಿಡವೇ *
ಇನ್ನೆನಿಲ್ ಇನ್ನು ನಾಳೈ * ಎನಿಲ್ ನಾಳೈ ಇನಿ ಚ್ಚೆಱೈಂದು *
ನಿನ್ಱ ನಿಲೈ ನಿರ್ ಅನೈತ್ತು ವಿನೈಯುಂ * ನಿರ್ ವಿಟ್ಟಗಲ *
ಕ್ಕನ್ನಿ ವಿಡುಪ್ಪರ್ ಎನ್ನಾರ್ * ಕರುತ್ತಾಲ್ ನಮ್ಮೈ ಕ್ಕಾತ್ತಿಡುಮೇ (೧೦)

‡ಅಱಿವುಂ ಅನೈತ್ತುಂ ಇಲಾ ಅಡಿಯೋಮೈ * ಅಡೈಕ್ಕಲಂ ಕೊಂಡು *
ಉಱವೆನ ನಿನ್ಱ ಎಲಾಂ * ಉಱವೇ ನಿನ್ಱ ತಾನ್ ಎಮಕ್ಕಾಯ್ *
ಮಱು ಪಿಱವಿ ತ್ತುಯರ್ ವಾರಾವಗೈ * ಮನಂ ಕೊಂಡಗಲಾ *
ಇಱೈಯವನ್ ಇನ್ನರುಳಾಲ್ * ಎಂಗಳ್ ಶೋಗಂ ತವಿತ್ತನನೇ (೧೧)

|| ಶೀರಾರ್ತೂಪ್ಪುಲ್ ತಿರುವೇಂಗಡಮುಡೈಯಾನ್ ತಿರುವಡಿಗಳೇ ಶರಣಂ ||